

# ವಚನ

ವಚನದಲ್ಲಿ ನಾಮಾಮೃತ ತುಂಬಿ,  
ನಯನದಲ್ಲಿ ನಿಮ್ಮ ಮೂರುತಿ ತುಂಬಿ,  
ಮನದಲ್ಲಿ ನಿಮ್ಮ ನೆನಪು ತುಂಬಿ,  
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ  
ಕೂಡಲಸಂಗಮದೇವಾ  
ನಿಮ್ಮ ಚರಣಕಮಲದೊಳಗಾನು ತುಂಬಿ || ೧ ||

ಎತ್ತಣ ಮಾಮರ ಎತ್ತಣ ಕೋಗಿಲೆ,  
ಎತ್ತಣೆಂದೆತ್ತ ಸಂಬಂಧವಯ್ಯಾ?  
ಬೆಟ್ಟದ ಮೇಲಣ ನೆಲ್ಲಿಯ ಕಾಯಿ  
ಸಮುದ್ರದೊಳಗಣ ಉಪ್ಪು,  
ಎತ್ತಣೆಂದೆತ್ತ ಸಂಬಂಧವಯ್ಯಾ ?  
ಗುಹೇಶ್ವರಲಿಂಗಕ್ಕೆಯೂ ನಮಗೆಯೂ  
ಎತ್ತಣೆಂದೆತ್ತ ಸಂಬಂಧವಯ್ಯಾ. || ೨ ||

ನುಡಿದಡೆ ಮುತ್ತಿನ ಹಾರದಂತಿರಬೇಕು.  
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.  
ನುಡಿದಡೆ ಸ್ಥಟಿಕದ ಸಲಾಕೆಯಂತಿರಬೇಕು.  
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು.  
ನುಡಿಯೊಳಗಾಗಿ ನಡೆಯದಿದ್ದಡೆ,  
ಕೂಡಲಸಂಗಮದೇವನೆಂತೊಲಿವನಯ್ಯಾ? || ೩ ||

ತಂದೆ ನೀನು ತಾಯಿ ನೀನು,  
ಬಂಧು ನೀನು ಬಳಗ ನೀನು.  
ನೀನಲ್ಲದೆ ಮತ್ತಾರೂ ಇಲ್ಲಯ್ಯಾ.  
ಕೂಡಲಸಂಗಮದೇವಾ,  
ಹಾಲಲ್ಲದ್ದು, ನೀರಲ್ಲದ್ದು || ೪ ||

ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ  
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ  
ನಾದವ ನುಡಿಸಿದ ರಾವಳಿಗೆ ಅರೆ ಆಯುಷ್ಯವಾಯಿತ್ತು.  
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.  
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,  
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ. || ೫ ||

ಕಳಬೇಡ, ಕೊಲಬೇಡ,

ಹುಸಿಯ ನುಡಿಯಲು ಬೇಡ,

ಅನ್ಯರಿಗೆ ಅಸಹ್ಯ ಪಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ  
ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ  
ಕೂಡಲಸಂಗಮದೇವರನೊಲಿಸುವ ಪರಿ. || ೬ ||

ಛಲಬೇಕು ಶರಣಿಗೆ ಪರಧನವನ್ನೊಲ್ಲನೆಂಬ,  
ಛಲಬೇಕು ಶರಣಿಗೆ ಪರಸತಿಯನ್ನೊಲ್ಲನೆಂಬ,  
ಛಲಬೇಕು ಶರಣಿಗೆ ಪರದೈವನ್ನೊಲ್ಲನೆಂಬ,  
ಛಲಬೇಕು ಶರಣಿಗೆ ಲಿಂಗಜಂಗಮವನ್ನೊಂದೆಂಬ,  
ಛಲಬೇಕು ಶರಣಿಗೆ ಪ್ರಸಾದ ದಿಟವೆಂಬ  
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ. || ೭ ||

ಆಸೆಗೆ ಸತ್ತವರು ಕೋಟಿ,

ಆಮಿಷಕ್ಕೆ ಸತ್ತವರು ಕೋಟಿ,

ಹೊನ್ನು ಹೆಣ್ಣು ಮಣ್ಣಿಗೆ ಸತ್ತವರು ಕೋಟಿ,

ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ || ೮ ||

ಹೊನ್ನು ಮಾಯೆ ಎಂಬರು,

ಹೊನ್ನು ಮಾಯೆಯಲ್ಲ.

ಹೆಣ್ಣು ಮಾಯೆ ಎಂಬರು,

ಹೆಣ್ಣು ಮಾಯೆಯಲ್ಲ.

ಮಣ್ಣು ಮಾಯೆ ಎಂಬರು,  
ಮಣ್ಣು ಮಾಯೆಯಲ್ಲ.  
ಮನದ ಮುಂದಣ ಆಸೆಯೇ ಮಾಯೆ  
ಕಾಣಾ ಗುಹೇಶ್ವರಾ.                      || ೯ ||

ಬೆಟ್ಟದ ಮೇಲೊಂದು ಮನೆಯ ಮಾಡಿ,  
ಮೃಗಗಳಿಗಂಜಿದಡೆಂತಯ್ಯಾ?  
ಸಮುದ್ರದ ತಡಿಯಲೊಂದು ಮನೆಯ ಮಾಡಿ,  
ನೊರೆತೆರೆಗಳಿಗಂಜಿದಡೆಂತಯ್ಯಾ?  
ಸಂತೆಯೊಳಗೊಂದು ಮನೆಯ ಮಾಡಿ,  
ಶಬ್ದಕ್ಕೆ ನಾಚಿದಡೆಂತಯ್ಯಾ?  
ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯಾ,  
ಲೋಕದೊಳಗೆ ಹುಟ್ಟಿದ ಬಳಿಕ  
ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ  
ಸಮಾಧಾನಿಯಾಗಿರಬೇಕು.                      || ೧೦ ||

ಉಸುರಿನ ಪರಿಮಳವಿರಲು, ಕುಸುಮದ ಹಂಗೇಕಯ್ಯಾ?  
ಕ್ಷಮೆ, ದಮೆ, ಶಾಂತಿ ಸೈರಣೆಯಿರಲು,  
ಸಮಾಧಿಯ ಹಂಗೇಕಯ್ಯಾ?  
ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ  
ಚೆನ್ನಮಲ್ಲಿಕಾರ್ಜುನಾ?                      || ೧೧ ||

ಭಕ್ತನಾದರೆ ಬಸವಣ್ಣನಂತಾಗಬೇಕು,  
ಜಂಗಮನಾದರೆ ಪ್ರಭುದೇವನಂತಾಗಬೇಕು,  
ಯೋಗಿಯಾದರೆ ಸಿದ್ಧರಾಮನಂತಾಗಬೇಕು,  
ಪ್ರಸಾದಿಯಾದರೆ ಚೆನ್ನಬಸವಣ್ಣನಂತಾಗಬೇಕು,  
ಐಕ್ಯನಾದರೆ ನಮ್ಮ ಅಜಗಣ್ಣನಂತಾಗಬೇಕು,  
ಇಂತೀ ಐವರ ಕಾರುಣ್ಯ ಪ್ರಸಾದವ ಕೊಂಡು  
ಸತ್ತ ಹಾಗಿರಬೇಕಲ್ಲದೆ ತತ್ತ್ವದ ಮಾತು ನಮಗೇಕಯ್ಯಾ ದಾಸಯ್ಯ  
ಪ್ರಿಯ ರಾಮನಾಥ?                      || ೧೨ ||

ಇವನಾರವ, ಇವನಾರವ ಇವನಾರವನೆಂದಿಸದಿರಯ್ಯಾ,  
ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದಿಸಿಯ್ಯಾ,  
ಕೂಡಲಸಂಗಮದೇವಾ  
ನಿಮ್ಮ ಮನೆಯ ಮಗನೆಂದೆನಿಸಯ್ಯಾ | ೧೩ |

**ಲಿಂಗವನ್ನು ಕರಸ್ಥಲದಲ್ಲಿ ಸ್ಥಾಪಿಸಿದ ನಂತರ**  
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,  
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ,  
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ.  
ಅಗಮ್ಯ ಆಗೋಚರ ಅಪ್ರತಿಮ ಲಿಂಗವೆ,  
ಕೂಡಲಸಂಗಮದೇವಯ್ಯಾ,  
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ || ೧೪ ||

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,  
ಸಕಲ ವಿಸ್ತಾರದ ರೂಹು ನೀನೇ ದೇವಾ,  
'ವಿಶ್ವತೋಶ್ಚಕ್ಷು' ನೀನೇ ದೇವಾ,  
'ವಿಶ್ವತೋಮುಖಿ' ನೀನೇ ದೇವಾ,  
'ವಿಶ್ವತೋಬಾಹು' ನೀನೇ ದೇವಾ,  
'ವಿಶ್ವತೋಃಪಾದ' ನೀನೇ ದೇವಾ,  
ಕೂಡಲಸಂಗಮದೇವಾ. || ೧೫ ||

ಹೊತ್ತಾರೆ ಎದ್ದು,  
ಅಗ್ಭವಣಿ ಪತ್ರೆಯ ತಂದು,  
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ,  
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?  
ಹೊತ್ತು ಹೋಗದ ಮುನ್ನ,  
ಮೃತ್ಯುವೋಯ್ಯದ ಮುನ್ನ  
ತೊತ್ತುಗೆಲಸವ ಮಾಡು  
ಕೂಡಲಸಂಗಮದೇವನ. || ೧೬ ||

ಎನ್ನ ಕರಕಮಲ ಮಧ್ಯದಲ್ಲಿ

ಪರಶಿವನ ಲಿಂಗವ ತುಂಬಿ

ಆ ಲಿಂಗವ ಮಧ್ಯದಲ್ಲಿ ಕಂಗಳ ತುಂಬಿ

ಆ ಕಂಗಳ ಮಧ್ಯದಲ್ಲಿ ಮನವ ತುಂಬಿ

ಆ ಮನದ ಮಧ್ಯದಲ್ಲಿ ಭಾವವ ತುಂಬಿ

ಪರವಶನಾಗಿದ್ದೇನಯ್ಯಾ

ನಿಮ್ಮೊಳಗೆ ಅಖಂಡೇಶ್ವರಾ || ೧೯ ||

ಮನಕ್ಕೆ ಮನೋಹರವಾದ ದೇವನ ಕಂಡೆನಯ್ಯ

ಎನ್ನ ಕರಸ್ಥಲದಲ್ಲಿ.

ಕಂಗಳಿಗೆ ಮಂಗಳವಾದ ದೇವನ ಕಂಡೆನಯ್ಯ

ಎನ್ನ ಕರಸ್ಥಲದಲ್ಲಿ.

ಪ್ರಾಣಕ್ಕೆ ಪರಿಣಾಮವಾದ ದೇವನ ಕಂಡೆನಯ್ಯ

ಎನ್ನ ಕರಸ್ಥಲದಲ್ಲಿ.

ತನುವಿಗೆ ತರಹರವಾದ ದೇವನ ಕಂಡೆನಯ್ಯ

ಎನ್ನ ಕರಸ್ಥಲದಲ್ಲಿ.

ಅಗಮ್ಯ ಆಗೋಚರನಾದ ಅಖಂಡೇಶ್ವನೆಂಬ

ಲಿಂಗಯ್ಯನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ! ||೨೦||

ಗಗನವೆ ಗುಂಡಿಗೆ ಆಕಾಶವೇ ಅಗ್ಭವಣಿ,

ಚಂದ್ರ ಸೂರ್ಯರಿಬ್ಬರು ಪುಷ್ಪ,

ಬ್ರಹ್ಮ ಧೂಪ, ವಿಷ್ಣು ದೀಪ, ರುದ್ರನೋಗರ! ಸುಯಿದಾನ

ನೋಡಾ! ಗುಹೇಶ್ವರ ಲಿಂಗಕ್ಕೆ ಪೂಜೆ ನೋಡಾ! || ೨೧ ||

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ

ನೆನದಡೆ, ತಪ್ಪುವುದು ಅಪಮೃತ್ಯು, ಕಾಲಕರ್ಮಗಳಯ್ಯಾ.

ದೇವಪೂಜೆಯ ಮಾಟ, ದುರಿತಬಂಧನದೋಟ,

ಶಂಭು ನಿಮ್ಮ ನೋಟ, ಹಿಂಗದ ಕಣ್ಣೇಟ

ಸದಾ ಸನ್ನಿತನಾಗಿ ಶರಣೆಂಬುದು, ನಂಬುವುದು.  
ಜಂಗಮಾರ್ಚನೆಯ ಮಾಟ,  
ಕೂಡಲಸಂಗನ ಕೂಟ      || ೨೨ ||

ಕಂಗಳು ತುಂಬಿದ ಬಳಿಕ ನೋಡಲಿಲ್ಲ,  
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,  
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,  
ಮನ ತುಂಬಿದ ಬಳಿಕ ನೆನೆಯಲಿಲ್ಲ,  
ಮಹಾಂತ ಕೂಡಲಸಂಗಮದೇವನ      || ೨೨ ||

ಬಯಲು ಬಯಲನೆ ಬಿತ್ತಿ,  
ಬಯಲು ಬಯಲನೆ ಬೆಳೆದು  
ಬಯಲು ಬಯಲಾಗಿ ಬಯಲಾಯಿತ್ತಯ್ಯಾ,  
ಬಯಲ ಜೀವನ ಬಯಲ ಭಾವನೆ,  
ಬಯಲು ಬಯಲಾಗಿ ಬಯಲಾಯಿತ್ತಯ್ಯಾ,  
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು  
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ ||೨೩||

## ಲಿಂಗವನ್ನು ಎದೆಯ ಮೇಲೆ ಧರಿಸಿದ ನಂತರ

ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ, ನಿಮ್ಮ  
ಪಾದಸಾಕ್ಷಿ, ಎನ್ನ ಮನಸಾಕ್ಷಿ ಕೂಡಲಸಂಗಮದೇವಾ,  
ಎನಗಿದೆ ದಿಬ್ಬ || ೨೪ ||

ಭಕ್ತಿಯಿಲ್ಲದ ಬಡವ ನಾನಯ್ಯಾ  
ಕಕ್ಕಯ್ಯನ ಮನೆಯಲು ಬೇಡಿದೆ,  
ಚನ್ನಯ್ಯನ ಮನೆಯಲು ಬೇಡಿದೆ.  
ದಾಸಯ್ಯನ ಮನೆಯಲೂ ಬೇಡಿದೆ.  
ಎಲ್ಲಾ ಪುರಾತನರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ ಎನ್ನ  
ಪಾತ್ರೆ ತುಂಬಿತ್ತು,  
ಕೂಡಲಸಂಗಮದೇವಾ      || ೨೫ ||

ಕೆರೆ ಹಳ್ಳಿ ಬಾವಿಗಳು ಮೈದೆಗೆದಡೆ  
ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು;  
ವಾರಿಧಿ ಮೈದೆಗೆದಡೆ ರತ್ನಗಳ ಕಾಣಬಹುದು. ನಮ್ಮ  
ಕೂಡಲಸಂಗನ ಶರಣರು  
ಮನದೆರೆದು ಮಾತನಾಡಿದಡೆ  
ಲಿಂಗವ ಕಾಣಬಹುದು!                      || ೨೬ ||

ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ;  
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ.  
ನೀನು ಜಗಕ್ಕೆ ಬಲ್ಲಿದನು;  
ಆನು ನಿನಗೆ ಬಲ್ಲಿದನು ಕಂಡಯ್ಯಾ.  
ಕರಿಯು ಕನ್ನಡಿಯೊಳಗಡಗಿದಂತಯ್ಯಾ! ಎನ್ನೊಳಗೆ  
ನೀನಡಗಿದೆ,  
ಕೂಡಲಸಂಗಮದೇವಾ    ||೨೭||

ಬೇವಿನ ಬೀಜವ ಬಿತ್ತಿ; ಬೆಲ್ಲದ ಕಟ್ಟೆಯ ಕಟ್ಟಿ,  
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ,  
ಸಿಹಿಯಾಗಬಲ್ಲದೆ, ಕಹಿಯಹುದಲ್ಲದೆ?  
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು  
ಕೂಡಲಸಂಗಮದೇವಾ.    ||೨೮||

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು,  
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು,  
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು,  
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು,  
ಅದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು  
ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ. ||೨೯||

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,  
ಸುಳಿದು ಸೂಸುವ ಗಾಳಿ ನಿಮ್ಮ ದಾನ.  
ಎತ್ತು ನಿಮ್ಮ ದಾನ, ಬಿತ್ತು ನಿಮ್ಮ ದಾನ.  
ಸುತ್ತಿ ಹರಿವ ಸಾಗರವೆಲ್ಲಾ ನಿಮ್ಮ ದಾನ.  
ನಿಮ್ಮ ದಾನವನುಂಡು ಅನ್ಯರ ಹೊಗಳುವ  
ಕುನ್ನಿಗಳನೇನೆಂಬೆ ಹೇಳಾ! ರಾಮನಾಥ. || ೩೦ ||

ಎನ್ನ ಕಾಯವ ದಂಡಿಗೆಯ ಮಾಡಯ್ಯ,  
ಎನ್ನ ಶಿರವ ಸೋರೆಯ ಮಾಡಯ್ಯ,  
ಎನ್ನ ನರವ ತಂತಿಯ ಮಾಡಯ್ಯ,  
ಎನ್ನ ಬೆರಳ ಕಡ್ಡಿಯ ಮಾಡಯ್ಯ,  
ಬತ್ತೀಸ ರಾಗವ ಪಾಡಯ್ಯ,  
ಉರದಲೊತ್ತಿ ಬಾರಿಸು ಕೂಡಲಸಂಗಮದೇವಾ || ೩೧ ||

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ,  
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.  
ನಿಮ್ಮ ಶರಣರ ಸೂಳ್ನಡಿಯ ಒಂದರಘಳಿಗೆಯಿತ್ತಡೆ  
ನಿಮ್ಮನಿತ್ತೆ ಕಾಣಾ ರಾಮನಾಥ || ೩೨ ||

ದಯವಿಲ್ಲದ ಧರ್ಮವವಾವುದಯ್ಯಾ?  
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.  
ದಯವೇ ಧರ್ಮದ ಮೂಲವಯ್ಯಾ,  
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ || ೩೩ ||

ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ?  
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?  
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?  
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?  
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ?  
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ  
ಚೆನ್ನಮಲ್ಲಿಕಾರ್ಜುನ || ೩೪ ||



ಒಬ್ಬರ ಮನವ ನೋಯಿಸಿ,  
ಒಬ್ಬರ ಮನವ ಘಾತವ ಮಾಡಿ,  
ಗಂಗೆಯಲಿ ಮುಳುಗಿದಡೇನಾಗುವುದಯ್ಯಾ?  
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು?  
ಕಳಂಕ ಬಿಡದಾಯಿತ್ತಯ್ಯಾ, ಅದು ಕಾರಣ,  
ಒಬ್ಬರ ಮನವ ನೋಯಿಸಿದವನೆ,  
ಒಬ್ಬರ ಘಾತವ ಮಾಡದವನೆ, ಪರಮ ಪಾವನ  
ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ || ೩೫ ||

ತನುವ ತೋಂಟವ ಮಾಡಿ,  
ಮನವ ಗುದ್ದಲಿ ಮಾಡಿ  
ಅಗೆದು ಕಳೆದೆಯ್ಯಾ,  
ಭ್ರಾಂತಿನ ಬೇರ ಒಡೆದು ಸಂಸಾರದ ಹೆಂಟೆಯ ಬಗಿದು  
ಬಿತ್ತಿದೆಯ್ಯಾ ಬ್ರಹ್ಮಬೀಜವ,  
ಅಖಂಡಮಂಡಲವೆಂಬ ಬಾವಿ, ಪವನವೇ ರಾಟಾಳ,  
ಸುಷುಮ್ನಾಳದಿಂದವೆ ಉದಕವ ತಿದ್ದಿ,  
ಬಸವಗಳೈವರು ಹಸಗೆಡಿಸಿಹರೆಂದು  
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ  
ಆವಾಗಳೂ ಈ ತೋಟದೊಳಗೆ ಜಾಗರವಿದ್ದು  
ಈ ಸಸಿಯ ಸಲಹಿದನು ಕಾಣಾ ಗುಹೇಶ್ವರಾ || ೩೬ ||

ದೇವ ಲೋಕ ಮರ್ತ್ಯಲೋಕವೆಂಬುದು  
ಬೇರಿಲ್ಲ ಕಾಣಿಭೋ!  
ಸತ್ಯವ ನುಡಿವುದೆ ದೇವಲೋಕ;  
ಮಿಥ್ಯವ ನುಡಿವುದೆ ಮರ್ತ್ಯಲೋಕ.  
ಆಚಾರವೇ ಸ್ವರ್ಗ; ಅನಾಚಾರವೇ ನರಕ  
ಕೂಡಲ ಸಂಗಮದೇವಾ,  
ನೀವೇ ಪ್ರಮಾಣ || ೩೭ ||

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು,  
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು.  
ಹದುಳಿಗರಲ್ಲದವರಲ್ಲಿ  
ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.

ಅರಿವು ಕಣ್ಣೆರೆಯದವರಲ್ಲಿ  
ಆರತಿಯನೊಲ್ಲೆಯಯ್ಯಾ ನೀನು.  
ಭಾವಶುದ್ಧವಿಲ್ಲದವರಲ್ಲಿ  
ಧೂಪವನೊಲ್ಲೆಯಯ್ಯಾ ನೀನು.  
ಪರಿಣಾಮಿಗಳಲ್ಲದವರಲ್ಲಿ  
ನೈವೇದ್ಯವನೊಲ್ಲೆಯಯ್ಯಾ ನೀನು.  
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ  
ಹೇಳಾ ಚೆನ್ನಮಲ್ಲಿಕಾರ್ಜುನ                    || ೩೮ ||

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,  
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ,  
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು  
ಕೂಡಲಸಂಗಮದೇವಾ.                    || ೩೯ ||

ಹೊನ್ನಿನೊಳಗೊಂದರೆಯ, ಸೀರೆಯೊಳಗೊಂದೆಳೆಯ  
ಅನ್ನದೊಳಗೊಂದಗುಳ,  
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ  
ನಿಮ್ಮಾಣೆ, ನಿಮ್ಮ ಪ್ರಮಥರಾಣೆ,  
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ  
ಕೂಡಲಸಂಗಮದೇವಾ.                    || ೪೦ ||

ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,  
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,  
ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,  
ಮುಪ್ಪಿಂದೊಪ್ಪವಳಿಯದ ಮುನ್ನ,  
ಮೃತ್ಯು ಮುಟ್ಟಿದ ಮುನ್ನ  
ಪೂಜಿಸು ಕೂಡಲಸಂಗಮದೇವನ.                    || ೪೧ ||

ಸತ್ಯದಲಿ ನಡೆವುದು ಶೀಲ  
ಸತ್ಯದಲ್ಲಿ ನುಡಿವುದು ಶೀಲ  
ಸಜ್ಜನ ಸದಾಚಾರದಲ್ಲಿ ವರ್ತಿಸಿ  
ನಿತ್ಯವನರಿವುದೇ ಶೀಲ ಕಾಣಿರೋ  
ಮಹಾಲಿಂಗಗುರುಶಿವಸಿದ್ಧೇಶ್ವರ ಪ್ರಭುವಿನಲ್ಲಿ || ೪೨ ||

ಲಲಾಟದಲ್ಲಿ ವಿಭೂತಿ ಕೊರಳಲ್ಲಿ ರುದ್ರಾಕ್ಷಿಯ ಮಾಲೆ  
ಮುಖದಲ್ಲಿ ಶಿವಮಂತ್ರ ಅಂಗದ ಮೇಲೆ ಶಿವಲಿಂಗ  
ಧಾರಣವುಳ್ಳ ಶಿವಭಕ್ತನೆ ಸಾಕ್ಷಾತ್  
ಶಿವ ತಾನೆ ನೋಡಾ  
ಮಹಾಲಿಂಗಗುರುಶಿವಸಿದ್ಧೇಶ್ವರ ಪ್ರಭುವೇ || ೪೩ ||

ಉಳ್ಳವರು ಶಿವಾಲಯ ಮಾಡಿಹರು.  
ನಾನೇನ ಮಾಡುವೆ ಬಡವನಯ್ಯಾ.  
ಎನ್ನ ಕಾಲೇ ಕಂಬ, ದೇಹವೇ ದೇಗುಲ,  
ಶಿರ ಹೊನ್ನ ಕಲಶವಯ್ಯಾ.  
ಕೂಡಲಸಂಗಮದೇವಾ, ಕೇಳಯ್ಯಾ  
ಸ್ಥಾವರಕೃಳಿವುಂಟು, ಜಂಗಮಕೃಳಿವಿಲ್ಲ. || ೪೪ ||

ಸ್ವಾಮಿ ನೀನು, ಶಾಶ್ವತ ನೀನು,  
ಎತ್ತಿದೆ ಬಿರಿದ ಜಗವೆಲ್ಲರಿಯಲು.  
ಮಹಾದೇವ, ಮಹಾದೇವ,  
ಇಲ್ಲಿಂದ ಬೇರೆ ಶಬ್ದವಿಲ್ಲ.  
ಪಶುಪತಿ ಜಗಕ್ಕೇಕ್ಕೋದೇವ  
ಸ್ವರ್ಗ ಮರ್ತ್ಯ ಪಾತಾಳದೊಳಗೆ  
ಒಬ್ಬನೇ ದೇವ ಕೂಡಲಸಂಗಮದೇವ. || ೪೫ ||

ಅರ್ಚನೆ ಪೂಜನೆ ನೇಮವಲ್ಲ;  
ಮಂತ್ರತಂತ್ರ ನೇಮವಲ್ಲ;  
ಧೂಪ ದೀಪಾರತಿ ನೇಮವಲ್ಲ;  
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪದೆ ನೇಮ.  
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.

—ಸತ್ಯಕ್ಕ

ಇನಿಯಂಗೆ ತವಕವಿಲ್ಲ; ಎನಗೆ ಸೈರಣೆಯಿಲ್ಲ.  
ಮನದಿಚ್ಛೆಯನರಿವ ಸಖಿಯಿರಿಲ್ಲ, ಇನ್ನೇವೆನವ್ವಾ?  
ಮನುಮಥನವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ  
ಬಿಡದು,  
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ?  
ದಿನಾ ವೃಥಾ ಹೋಯಿತ್ತಾಗಿ ಯೌವ್ವನ ಬೀಸರವಾಗದ ಮುನ್ನ  
ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ !

ಮಾದಾರ ಚಿನ್ನಯ್ಯನ ಬಾಯ ತಾಂಬೂಲವ ಮೆಲುವೆ,  
ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನುಂಬೆರ.  
ಚೋಳಿಯಕ್ಕನ ಊಳಿಗದವನಾಗುವೆ.  
ಶ್ವಪಚಯ್ಯನ ಆಳಾಗಿರುವೆ.  
ಇನ್ನುಳಿದ ಸಕಲ ಗಣಂಗಳ ತೊತ್ತು ಬಂಟಿ ಲೆಂಕನಾಗಿ  
ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರ.  
— ಷಣ್ಮುಖ ಶಿವಯೋಗಿಗಳು

ನೆನೆಯಲರಿಯೆ, ನಿರ್ಧರಿಸಲರಿಯೆ ಮನವಿಲ್ಲವಾಗಿ,  
ಭಾವಿಸಲರಿಯೆ, ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ.  
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ.  
ಜ್ಞಾತ್ಯ ಜ್ಞಾನ ಜ್ಞೇಯಂಗಳೆಲ್ಲವ ಮೀರಿ  
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾದೆ  
— ಡೋಹರ ಕಕ್ಕಯ್ಯ

ಹದ ಮಣ್ಣಲ್ಲದೆ ಮಡಕೆಯಾಗಲಾರದು.  
ವ್ರತಹೀನನ ಬೆರೆಯಲಾಗದು, ಬೆರೆದಡೆ ನರಕ ತಪ್ಪದು  
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರ

—ಕೇತಲದೇವಿ

ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ವನೆ.  
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು  
ನಿಶ್ಚಿಸಿ ಮಾಡಬೇಕು  
ಮಾರಯ್ಯಪ್ಪಿಯ ಅಮಲೇಶ್ವರಲಿಂಗಕ್ಕೆ  
ಬೇಗ ಹೋಗು ಮಾರಯ್ಯ

- ಅಯ್ಯಕ್ಕಿ ಲಕ್ಕಮ್ಮ

ಆಸೆಯೆಂಬುದು ಅರಸಿಂಗಲ್ಲದೆ,  
ಶಿವಭಕ್ತರಿಗುಂಟೆ ಅಯ್ಯಾ?  
ರೋಷವೆಂಬುದು ಯಮದೂತರಿಗಲ್ಲದೆ,  
ಅಜಾತರಿಗುಂಟೆ ಅಯ್ಯಾ?  
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.  
ಮಾರಯ್ಯಪ್ಪಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ.

- ಅಯ್ಯಕ್ಕಿ ಲಕ್ಕಮ್ಮ

ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;  
ನಡೆಯಿಲ್ಲದ ನುಡಿ ಅರಿವಿಗೆ ಹಾನಿ;  
ಕೊಡದೆ ತ್ಯಾಗಿ ಎನಿಸಿಕೊಂಬುದು  
ಮುಡಿಯಿಲ್ಲದ ಶೃಂಗಾರ; ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ  
ಸುಜಲವ ತುಂಬಿದೆ,  
ಮಾರಯ್ಯಪ್ಪಿಯ ಅಮಲೇಶ್ವರ ಲಿಂಗವ  
ಮುಟ್ಟದ ಭಕ್ತಿ - ಅಯ್ಯಕ್ಕಿ ಲಕ್ಕಮ್ಮ

ಮಾಡುವ ಮಾಟವುಳ್ಳನ್ನಕ್ಕೆ  
ಬೇರೊಂದು ಪದವನರಸಲೇತಕ್ಕ?  
ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ  
ಕೈಲಾಸವೆಂಬ ಆಸೆ ಬೇಡ.  
ಮಾರಯ್ಯಪ್ಪಿಯ ಅಮಲೇಶ್ವರ  
ಲಿಂಗವಿದ್ದ ರಾವೇಕೈಲಾಸ - ಅಯ್ಯಕ್ಕಿ ಲಕ್ಕಮ್ಮ

'ಭಕ್ತಂಗೆ ಬಡತನವುಂಟೆ, ನಿತ್ಯಂಗೆ ಮರಣ ಉಂಟೆ',  
'ಶಿವಭಕ್ತರಿಗೆ ಬಡತನವಿಲ್ಲ, ಸತ್ಯರಿಗೆ ದುಷ್ಕರ್ಮವಿಲ್ಲ'  
'ಕೂಟಕ್ಕೆ ಸತಿಪತಿ ಎಂಬ ನಾಮವಿಲ್ಲದೆ  
ಅರಿವಿಗೆ ಬೇರೊಂದೊಡಲುಂಟೆ' - ಅಯ್ಯಕ್ಕಿ ಲಕ್ಕಮ್ಮ

ಊರ ಒಳಗಣ ಬಯಲು,  
ಊರ ಹೊರಗಣ ಬಯಲೆಂಬುದುಂಟೆ?  
ಊರೊಳಗೆ ಬ್ರಾಹ್ಮಣ ಬಯಲು,  
ಊರ ಹೊರಗೆ ಹೊಲೆ ಬಯಲೆಂಬುದುಂಟೆ?  
ಎಲ್ಲಿ ನೋಡಿದೊಡೆ ಬಯಲೊಂದೆ  
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ  
ಎಲ್ಲಿ ನೋಡಿದಡೆ ಕರೆದಡೆ 'ಓ' ಎಂಬಾತನೆ ಬೀಡಾಡಿ

- ಬೊಂತಾದೇವಿ

ಅಂತಾಯಿತ್ತಿಂತಾಯಿತ್ತೆನಬೇಡ  
ಅನಂತ ನಿಂತಾತ್ಮನೆಂದರಿಯಾ ಬೀಡಾಡಿ.  
ಕರೆದಡೆ ಓ ಎಂಬುದು  
ನಾದವೋ, ಬಿಂದುವೋ, ಪ್ರಾಣವೋ?  
ಇದಾವುದು ಬಲ್ಲಡೆ ನೀ ಹೇಳಾ ಬೀಡಾಡಿ  
ಶಬ್ದವೇ ಬ್ರಹ್ಮ, ಶಬ್ದವೇ ಸಿದ್ಧ, ಶಬ್ದವೇ ಶುದ್ಧ  
ಕಾಣೆರೆ ಬಿಡಾಡಿ - ಬೊಂತಾದೇವಿ

ಅತ್ತಿಗೆ ಸತ್ತಳು, ನಾದಿನಿ ಮೊರೆಯಲಿಲ್ಲ,  
ಅತ್ತೆಯ ಕಣ್ಣು ಅರಿಯಿತ್ತು, ಮಾವನ ಕಾಲು ಮುರಿಯಿತ್ತು.  
ಭಾವನ ಸಂದುಸಂದುವೆಲ್ಲ ಮುರಿದುವು, ಮೈದುನನ  
ಮೈಯೆಲ್ಲ ಉರಿಯಿತುತ.  
ಹಿತ್ತಿಲಗೋಡೆ, ಪಶ್ಚಿಮದ ಬಾಗಿಲು ಬಯಲಾಯಿತ್ತು,  
ಇದ ನೋಡಿ ಕೂಡಿ, ನಾ ನಿಶ್ಚಿಂತ ಲಿಂಗೈಕ್ಯನಾದೆನಯ್ಯ,  
ಬಸವಪ್ರಿಯ ಕೂಡಲಚೆನ್ನಬಸವಣ್ಣ.  
ಅಯ್ಯಾ ನಿಮ್ಮಶರಣರು ವೇಷವ ತೋರಿ ಗ್ರಾಸವ ಬೇಡವರಲ್ಲ;  
ದೇಶವ ತಿರುಗಿ ಕಲಿತಮಾತ ನುಡಿವರಲ್ಲ,  
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ  
ನುಡಿವರು,  
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.  
ಸರಸವಿದ್ದಲ್ಲಿಯೇ ವಾಸಿಸುವರು.  
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಕ್ಕೆ ನಮೋ ನಮೋ  
ಎಂಬೆ,  
ಬಸವಪ್ರಿಯ ಕೂಡಲಚೆನ್ನಬಸವಣ್ಣ.

ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ?  
ಓದಿದರೇನಯ್ಯಾ? ಗಾದೆಯ ಮಾತಾಯಿತ್ತು.  
ಹಾಡಿದರೇನಯ್ಯಾ? ಹರಟೆಯ ಕಥೆಯಾಯಿತ್ತು.  
ನೋಡಿದರೇನಯ್ಯಾ? ಭೂತದಂತಾಯಿತ್ತು.  
ಇದರ ಭೇದಾದಿ ಭೇದವನರಿದು,

ಲಿಂಗದಲ್ಲಿ ಸಾಧನೆಯ ಮಾಡುವ ಶರಣರ ಪಾದಕ್ಕೆರಗಿ  
ನಾನು ಬದುಕಿದೆನು ಕಾಣಾ, ಬಸವಪ್ರಿಯ  
ಕೂಡಲಚೆನ್ನಬಸವಣ್ಣ

ಕಟ್ಟಬೇಕು ಮನವ, ಮೆಟ್ಟಬೇಕು ಮದವ,  
ಸುಟ್ಟುರುಹಬೇಕು ಸಪ್ತವ್ಯಸನಂಗಳ.  
ಆ ತೊಟ್ಟಿಲ ಮುರಿದು, ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ  
ನಿಂದಿರೆ,  
ಬಸವಪ್ರಿಯ ಕೂಡಲಚೆನ್ನಬಸವಣ್ಣ.

ತನ್ನ ತಾನರಿಯದೆ ತನ್ನ ತಾ ನೋಡದೆ, ತನ್ನ ತಾ ನುಡಿಯದೆ  
ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ  
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ,  
ಪ್ರಸಾದವಿಲ್ಲ.  
ಅವನು ಸರ್ವಾಪರಾಧಿ, ಅವನ ಮುಖವ ನೋಡಲಾಗದು,  
ಬಸವಪ್ರಿಯ ಕೂಡಲಚೆನ್ನಬಸವಣ್ಣ

ತಾನೆನಬೇಡ, ಮನ ಮುಗ್ಧನೆನಬೇಡ, ಮುನ್ನವರ ಬೇಡ  
ಬೇಡ, ತನುಜರೊಳ್ಳುಡಿಬೇಡ  
ಬಂಡು ಮಾಡಿಕೊಳಬೇಡ, ಚಂಡವಿಕ್ರಮ ಬಸವಪ್ರಿಯ  
ಕೂಡಲಚೆನ್ನಬಸವಣ್ಣ. -  
ಹಡಪದ ಅಪ್ಪಣ್ಣ

ಹಸಿವಾದಡೆ ಭಿಕ್ಷಾನ್ನಗಳುಂಟು  
ತೃಷ್ಣಯಾದೊಡೆ ಕೆರೆ ಹಳ್ಳ ಬಾವಿಗಳುಂಟು  
ಶಯನಕ್ಕೆ ಹಾಳು ದೇಗುಲಗಳುಂಟು  
ಚೆನ್ನಮಲ್ಲಿಕಾರ್ಜುನಯ್ಯ  
ಆತ್ಮಸಂಗಾತಕ್ಕೆ ನೀವೆನಗುಂಟು  
ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ  
ಎಲುವಿನ ತಡಿಕೆ, ಕೀವಿನ ಮಡಕೆ  
ಸುಡಲೀ ದೇಹವ, ಒಡಲವಿಡಿದು ಕೆಡದಿರು  
ಚೆನ್ನಮಲ್ಲಿಕಾರ್ಜುನನರಿ ಮರುಳೆ!

ಮನೆ ಮನ ತಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ  
ಬೇಡಿದೊಡೆ ಇಕ್ಕದಂತೆ ಮಾಡಯ್ಯ  
ಇಕ್ಕಿದೊಡೆ ನೆಲಕ್ಕೆ ಬೀಳುವಂತೆ ಮಾಡಯ್ಯ  
ನೆಲಕ್ಕೆ ಬಿದ್ದೊಡೆ ನಾನೆತ್ತಿಕೊಂಬುದಕ್ಕೆ ಮುನ್ನವೇ  
ಶುನಿಯೆತ್ತಿಕೊಂಬಂತೆ ಮಾಡಯ್ಯ ಚೆನ್ನಮಲ್ಲಿಕಾರ್ಜುನ

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯ್ತು  
ಒಳಗೂ ಕಲ್ಯಾಣ, ಹೊರಗೂ ಕಲ್ಯಾಣ.  
ಇದರಂತುವನಾರು ಬಲ್ಲರಯ್ಯಾ?  
ನಿಮ್ಮ ಸುತ್ತ ಶರಣರ ಸುಳಹು ತೋರುತ್ತಿದೆಯಯ್ಯಾ  
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ  
ತವಕವನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನ

ಕಾಯ ಕರನೆ ಕಂದಿದಡೇನಯ್ಯ?  
ಕಾಯ ಮಿರನೆ ಮಿಂಚಿದಡೇನಯ್ಯ?  
ಅಂತರಂಗ ಶುದ್ಧವಾದ ಬಳಿಕ  
ಚೆನ್ನಮಲ್ಲಿಕಾರ್ಜುನಯ್ಯಾ  
ನೀನೊಲಿದ ಕಾಯವು ಹೇಗಿದ್ದಡೇನಯ್ಯ?

ಅಳಿಸಂಕುಲವೇ, ಮಾಮರವೇ,  
ಬೆಳೆದಿಂಗಳೇ, ಕೋಗಿಲೆಯೇ  
ನಿಮ್ಮ ನಿಮ್ಮರೆಲ್ಲರನು ಒಂದ ಬೇಡುವೇನು  
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡರೆ  
ಕರೆದು ತೋರಿರೆ

ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು  
ಗಿಡುಗಿಡುದಪ್ಪದೆ ಬೇಡಿದನೆನ್ನಂಗಕ್ಕೆಂದು  
ಅವು ನೀಡಿದವು ತಮ್ಮ ಲಿಂಗಕ್ಕೆಂದು  
ಆನು ಬೇಡಿ ಭವಿಯಾದೆನು;  
ಇನ್ನು ಬೇಡಿದನಾದಡೆ ಚೆನ್ನಮಲ್ಲಿಕಾರ್ಜುನ ನಿಮ್ಮಾಣೆ



## ಬಸವಣ್ಣನವರ ವಚನಗಳು

ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ,  
ಕ್ರೋಧ, ಕ್ಷುದ್ರ, ಮಿಥ್ಯೆ-  
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ.  
ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು.  
ಇದು ಕಾರಣ, ಇವೆಲ್ಲವ ಕಳೆದು  
ಎನ್ನ ಪಂಚೈವರ, ಭಕ್ತರ ಮಾಡು ಕೂಡಲ ಸಂಗಮದೇವಾ.

ಕಾಗೆ ವಿಷ್ಟಿಸುವ ಹೊನ್ನಕಳಸವಹುದರಿಂದ  
ಒಡೆಯರು ಚೊಗೈಸುವ ಚಮ್ಮಾವುಗೆಯ ಮಾಡಯ್ಯಾ.  
ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ.  
ಕರ್ಮಾವಲಂಬಿನಃ ಕೇಚಿತ್ ಕೇಚಿತ್ ಜ್ಞಾನಾವಲಂಬಿನಃ |  
ವಯಂ ತು ಶಿವಭಕ್ತಾನಾಂ ಪಾದರಕ್ಷಾವಲಂಬಿನಃ ||  
ಕೂಡಲಸಂಗಮದೇವಾ.  
ನಿಮ್ಮ ಸೆರಗೊಡ್ಡಿ ಬೇಡುವುದೊಂದೇ ವರವ ಕರುಣಿಸಯ್ಯಾ. ||

ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,  
ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ,  
ಒಮ್ಮೆ ಶರಣೆನ್ನೆಲವೋ.  
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.  
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.  
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ||

ಕೆರೆ ಹಳ್ಳ ಬಾವಿಗಳು ಮೈದೆಗೆದಡೆ  
ಗುಳ್ಳೆ ಗೊರಜೆ ಚಿಪ್ಪು ಕಾಣಬಹುದು.  
ವಾರುಧಿ ಮೈದೆಗೆದಡೆ ರತ್ನಮುತ್ತುಗಳ ಕಾಣಬಹುದು.  
ಕೂಡಲಸಂಗನ ಶರಣರು ಮನದೆರೆದು  
ಮಾತನಾಡಿದಡೆ ಲಿಂಗವ ಕಾಣಬಹುದು.

ನೆಲವೊಂದೆ; ಹೊಲಗೇರಿ ಶಿವಾಲಯಕ್ಕೆ,  
ಜಲವೊಂದೆ; ಶೌಚಾಚಮನಕ್ಕೆ,  
ಕುಲವೊಂದೆ; ತನ್ನ ತಾನರಿದವಂಗೆ,  
ಫಲವೊಂದೆ; ಷಡಯದರುಶನ ಮುಕ್ತಿಗೆ  
ಕೂಡಲಸಂಗಮದೇವಾ ನಿಮ್ಮನರಿದವಂಗೆ||

ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ.  
ಮಾರಿಯೆಂಬುದೇನು?  
ಕಂಗಳು ತಪ್ಪಿ ನೋಡಿದಡೆ ಮಾರಿ,  
ನಾಲಗೆ ತಪ್ಪಿ ನುಡಿದಡೆ ಮಾರಿ,  
ನಮ್ಮ ಕೂಡಲಸಂಗಮದೇವರ ನೆನಹ ಮರೆದಡೆ ಮಾರಿ||

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,  
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,  
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ.  
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,  
ಕೂಡಲಸಂಗಮದೇವಯ್ಯಾ,  
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

ಏನಿ ಬಂದಿರಿ, ಹದುಳಿದ್ದಿರೆ ಎಂದಡೆ  
ನಿ(ಮ್ಮೈ)ಸಿರಿ ಹಾರಿ ಹೋಹುದೆ?  
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?  
ಒಡನೆ ನುಡಿದಡೆ ಸಿರ, ಹೊಟ್ಟೆಯೊಡವುದೆ?  
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ  
ಮೂಗಕೊಯ್ದುದ ಮಾಬನೆ  
ಕೂಡಲಸಂಗಮದೇವಯ್ಯಾ?

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,  
ನಡೆಯೊಳಗೆ ನುಡಿಯ ಪೂರೈಸುವೆ.  
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.  
ಒಂದು ಜವೆ ಕೊರತೆಯಾದಡೆ  
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ||

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,  
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,  
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,  
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,  
ಕೂಡಲಸಂಗನ ಶರಣರ ಅನುಭಾದ ಬಲದಿಂದ  
ಎನ್ನ ಭವದ ಕೇಡು ನೋಡಯ್ಯಾ.

ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ  
ಇಂದಿಗೆ ನಾಳಿಗೆ ಬೇಕೆಂದೆನಾದಡೆ  
ನಿಮ್ಮಾಣೆ, ನಿಮ್ಮ ಪ್ರಥಮರಾಣೆ.  
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ  
ಕೂಡಲಸಂಗಮದೇವಾ.

ಉಂಬ ಬಟ್ಟಲು ಬೇರೆ ಕಂಚಲ್ಲ,  
ನೋಡುವ ದರ್ಪಣ ಬೇರೆ ಕಂಚಲ್ಲ,  
ಭಾಂಡ ಒಂದೆ ಭಾಜನ ಒಂದೆ,  
ಬೆಳಗೆ ಕನ್ನಡಿಯೆನಿಸುತ್ತಯ್ಯಾ.  
ಅರಿದಡೆ ಶರಣ, ಮರೆದಡೆ ಮಾನವ,  
ಮರೆಯದೆ ಪೂಜಿಸು ಕೂಡಲಸಂಗನ.

## ಅಲ್ಲಮಪ್ರಭುದೇವರ ವಚನಗಳು

ಗಗನವೆ ಗುಂಡಿಗೆ ಆಕಾಶವೆ ಅಗ್ನಿವಣಿ,  
ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ,  
ವಿಷ್ಣು ದೀಪ,  
ರುದ್ರನೋಗರ!-ಸಯಧಾನ ನೋಡಾ!  
ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ  
ತುಟ್ಟತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.  
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.  
ನಿಚ್ಚಕ್ಕಿನ ಗಮನವಂದಂದಿಗೆ;  
ಅತ್ತಲಿತ್ತ ಹರಿವ ಮನವ ಚಿತ್ರದಲಿ ನಿಲಿಸಬಲ್ಲಡೆ  
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು॥

ಕೊಟ್ಟ ಕುದುರೆಯನೇರಲರಿಯದೆ  
ಮತ್ತೊಂದು ಕುದುರೆಯನೇರ ಬಯಸುವರು,  
ವೀರರೂ ಅಲ್ಲ, ಧೀರರೂ ಅಲ್ಲ, ಇದು ಕಾರಣ—  
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,  
ತೊಳಲುತ್ತ ಇದ್ದಾರೆ.  
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?  
ಹಸಿವು ಹೋಹುದೆ?  
ಅಂಗದ ಮೇಲೆ ಲಿಂಗಸ್ವಾಯತವಾದಡೇನು?  
ಭಕ್ತನಾಗಬಲ್ಲನೆ?  
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ,  
ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?  
ಇಂತಪ್ಪವರ ಕಂಡಡೆ ನಾಚುವೆನಯ್ಯಾ -ಗುಹೇಶ್ವರಾ.

ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ  
ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.  
ತನ್ನನ್ನಿಕ್ಕೆ ನಿಧಾನವ ಸಾಧಿಸಿಹೆನೆಂದಡೆ,  
ಬಿನ್ನಾಣ ತಪ್ಪಿತ್ತು ಗುಹೇಶ್ವರಾ.

ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ.  
ಹೊನ್ನು, ಹೆಣ್ಣು, ಮಣ್ಣಿಗೆ ಸತ್ತುದು ಕೋಟಿ.  
ಗುಹೇಶ್ವರಾ, ನಿಮಗಾಗಿ ಸತ್ತವರನಾರನೂ ಕಾಣೆ.

ಅಮೃತಸಾಗರದೊಳಗಿದ್ದು ಆಕಳ ಚಿಂತೆ ಏಕೆ?  
ಮೇರುಮಧ್ಯದೊಳಗಿದ್ದು ಜರಗ ತೊಳೆವ ಚಿಂತೆ ಏಕೆ?  
ಗುರುವಿನೊಳಗಿದ್ದು ತತ್ವವಿದ್ಯೆಯ ಚಿಂತೆ ಏಕೆ?  
ಪ್ರಸಾದದೊಳಗಿದ್ದು ಮುಕ್ತಿಯ ಚಿಂತೆ ಏಕೆ?  
ಕರಸ್ಥಲದೊಳಗೆ ಲಿಂಗವಿದ್ ಬಳಿಕ,  
ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ?

ಎಣ್ಣೆಬೇರೆ, ಬತ್ತಿ ಬೇರೆ; ಎರಡೂ ಕೂಡಿ ಸೊಡರಾಯಿತ್ತು.  
ಪುಣ್ಯ ಬೇರೆ, ಪಾಪ ಬೇರೆ; ಎರಡೂ ಕೂಡಿ ಒಡಲಾಯಿತ್ತು.  
ಮಿಗಬಾರದು, ಮಿಗದಿರಬಾರದು. ಒಡಲಿಚ್ಛೆಯ ಸಲಿಸದೆ  
ನಿಮಿಷವಿರಬಾರದು.  
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡವ  
ಮುನ್ನ  
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.

ಕಾಲುಗಳೆಂಬುವು ಗಾಲಿ ಕಂಡಯ್ಯಾ  
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ.  
ಬಂಡಿಯ ಹೊಡೆವರೈವರು ಮಾನಿಸರು. ಒಬ್ಬರಿಗೊಬ್ಬರು  
ಸಮವಿಲ್ಲಯ್ಯ  
ಆದರಿಚ್ಛೆಯನರಿದು ಹೊಡೆಯದಿದರ್ಡೆ,  
ಅದರಚ್ಛು ಮುರಿಯಿತ್ತು, ಗುಹೇಶ್ವರಾ.

ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು  
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು  
ಕಂಡವರ ಕಂಡು ಮಂಡೆಯ ಬೋಳಿಸಿಕೊಂಬರು  
ಉಂಬವರ ಕಂಡು ಉಂಬುವರ  
ಪುಣ್ಯಕ್ಷೇತ್ರ ಪರುಷಕ್ಷೇತ್ರ  
ಅಷ್ಟಟವಿಧಾರ್ಚನೆ ಷೋಡಶೋಪಚಾರ ನೇಮವಿಲ್ಲದೆ  
ತಮ್ಮ ನಿಧಾನವ ಸಾಧಿಸುವ ಭೇದವನರಿಯದೆ  
ಷಡ್‌ಸ್ಥಲಜ್ಞಾನಿಗಳೆಲ್ಲಾ ಸತ್ತರಲ್ಲಾ ಗುಹೇಶ್ವರ  
ಸ್ತುತಿನಿಂದೆಗೆ ಕಿವುಡನಾಗಿರಬೇಕು

ಪರಧನ ಪರಸತಿಯರಿಗೆ ಅಂಧಕನಾಗಿರಬೇಕು  
ವಾಕಿನಿಂ ಪರಬ್ರಹ್ಮನ ನುಡಿವ ಕುತರ್ಕಿಗಳ ನಡೆಯಲ್ಲಿ  
ಮಾಗಿಯ ಕೋಗಿಲೆಯಂತೆ ಮೂಕನಾಗಿರಬೇಕು.  
'ಒಂದು' ಎಂದು ಅರಿದಲ್ಲಿ ಸಂದೇಹವಿಲ್ಲದಿರಬೇಕು.  
ಗುಹೇಶ್ವರಲಿಂಗದಲ್ಲಿ ತನ್ನ ತಾ ಮರೆತಿರಬೇಕು.  
ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ.

ಕಾಮಿನಿ ನಿನ್ನವಳಲ್ಲ. ಅವು ಜಗಕಿಕ್ಕಿದ ವಿಧಿ  
ನಿನ್ನ ಒಡವೆ ಎಂಬುದು ಜ್ಞಾನರತ್ನ  
ಅಂತಪ್ಪ ದಿವ್ಯರತ್ನವ ಕೆಡಗೊಡದೆ  
ಆ ರತ್ನವ ನೀನು ಅಲಂಕರಿಸಿದೆಯಾದೊಡೆ  
ನಮ್ಮ ಗುಹೇಶ್ವರ ಲಿಂಗದಲ್ಲಿ  
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಏಲೆ ಮನವೇ.

ತನ್ನ ತಾನರಿದಡೆ ನುಡಿಯೆಲ್ಲ ಪರತತ್ವ ನೋಡಾ!  
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!  
ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು  
ಉಪದೇಶವಲ್ಲದೆ ಭಿನ್ನವುಂಟೆ?  
ನಿನ್ನ ಮನದ ಕಳವಳವ ತಿಳುಹವೆಂದು ಮಾತನಾಡಿಸಿ  
ನೋಡಿದಡೆ  
ಎನ್ನ ಮನದೊಳಗೆ ತಂದು ಕಲೆ ಎಂಬುದಿಲ್ಲ ನೋಡಾ!  
ನಮ್ಮ ಗುಹೇಶ್ವರ ಲಿಂಗಕ್ಕೆ ಕರುಣವ ಶಿಶುವಾದ ಕಾರಣ  
ಬಾಯ್ಗೆದನಲ್ಲದೆ, ಭಿನ್ನವುಂಟೇ ಹೇಳಾ ಮರುಳೇ.

ಒಡಲೊಳಗಿದ್ದು ಒಡಲಿಂಗಾಧಾರವಾಗಿ  
ಒಡಲ ಸೋಂಕಿಗೆ  
ಒಡಲ ಬೆಳಗುವ ಪರಿಯ ನೋಡಾ!  
ಬೆಳಗಿಂಗೆ ಬೆಳಕಾಗಿ ಬೆಳಗುವ ಪರಿಯ ನೋಡಾ!  
ಪರಮ ಚೈತನ್ಯ ನಿರಾಳ ಗುಹೇಶ್ವರ ಲಿಂಗವ ನೋಡಾ!

## ಸಿದ್ಧರಾಮನ ವಚನಗಳು

ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ,  
ಕೇಳಿರಯ್ಯಾ.

ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ.

ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು.

ಅಲ್ಲಿದ್ದ ಚಂದ್ರಶೇಖರನು ಬಹು ಎಡ್ಡ.

ಇದರಾಡಂಬರವೇಕಯ್ಯಾ?

ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ,

ಲಿಂಗಾಗ ಸಾಮರಸ್ಯವ ತಿಳಿದು

ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ,

ಕಪಿಲ ಸಿದ್ಧಮಲ್ಲಿಕಾರ್ಜುನಾ||

ಗಂಧವೃಕ್ಷವ ಕಡಿದಲ್ಲಿ

ನೊಂದೆನೆಂದು ಗಂಧವ ಬಿಟ್ಟಿತ್ತೆ ಅಯ್ಯಾ?

ಚಂದ ಸುವರ್ಣವ ತಂದು ಕಾಸಿ ಬಡಿದಡೆ,

ನೊಂದೆನೆಂದು ಕಳಂಕ ಹಿಡಿಯಿತ್ತೆ ಅಯ್ಯಾ?

ಸಂದು ಸಂದು ಕಡಿದ ಕಬ್ಬು ಯಂತ್ರದಲ್ಲಿಟ್ಟು ತಿರುಹಿ

ಕಾಸಿದಡೆ,

ನೊಂದೆನೆಂದು ಸಿಹಿಯಾಗುವುದ ಬಿಟ್ಟಿತ್ತೆ ಅಯ್ಯಾ?

ತಂದು ತಂದು ಭವಕಟ್ಟಿಬಿಟ್ಟಡೆ,

ನಿಮ್ಮರಿವು ಬಿಟ್ಟೆನೆ ಅಯ್ಯಾ, ಕಪಿಲಸಿದ್ಧ ಮಲ್ಲಿಕಾರ್ಜುನಾ.

ಜಲದೊಳಗೆ ಮತ್ಸ್ಯ ಜಲವ ತನ್ನ ನಾಸಿಕದತ್ತ

ಹೊದ್ದಲೀಯದ ಪರಿಯ ನೋಡಾ ಅಯ್ಯಾ

ಶರಣ ಸರ್ವಪ್ರಪಂಚಿನೊಳಗಿದ್ದು

ಆಪ್ರಪಂಚ ತನ್ನತ್ತ ಹೊದ್ದಲೀಯದ ಪರಿಯ ನೋಡಾ

ನೋಡಾ ಅಯ್ಯಾ

ಮತ್ಸ್ಯಂಗಾ ಬುದ್ಧಿಯ, ಶರಣಂಗೀ ಬುದ್ಧಿಯ

ಕರುಣಿಸಿದೆಯಲ್ಲಾ ಎನ್ನ ಕಪಿಲಸಿದ್ಧ ಮಲ್ಲಿನಾಥಯ್ಯ.

ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಅಯ್ಯಾ,

ಆಗುವುದೆ ಲಿಂಗಾರ್ಚನೆ?

ನೀರೆರೆಯಲಿಕ್ಕಾತನೇನು ಬಿಸಿಲಿನಿಂದ ಬಳಲಿದನೆ?

ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?

ನಿನ್ನ ಮನವೆಂಬ ನೀರಿಂದ,

ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆ  
ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ,  
ಕಪಿಲಸಿದ್ಧಮಲ್ಲಿಕಾರ್ಜುನಾ.

ಭಕ್ತನ ಮನ ಹೆಣ್ಣಿನೊಳಗಾದಡೆ  
ವಿವಾಹವಾಗಿ ಕೂಡುವುದು  
ಭಕ್ತನ ಮನ ಮಣ್ಣಿನೊಳಗಾದಡೆ  
ಕೊಂಡು ಆಲಯವ ಮಾಡುವುದು  
ಭಕ್ತನ ಮನ ಹೊನ್ನಿನೊಳಗಾದಡೆ  
ಬಳಲಿ ದೊರಕಿಸುವುದು  
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.

ಪರುಷ ಸೋಂಕಿದ ಬಳಕ ಕಾರ್ಬೊನ್ನದ ಕೇಡು  
ನೋಡಿರಯ್ಯಾ!  
ಚ್ಯೋತಿ ಸೋಂಕಿದ ಬಳಕ ತಮಂಧದ ಕೇಡು  
ನೋಡಿರಯ್ಯಾ.  
ಅಮೃತ ಸೋಂಕಿದ ಬಳಕ ರೋಗದ ಕೇಡು ನೋಡಿರಯ್ಯಾ.  
ನಮ್ಮ ಕಪಿಲಸಿದ್ಧಮಲ್ಲನ ಸೋಂಕಿದ ಬಳಕ ಭವದ ಕೇಡು  
ನೋಡಿರಯ್ಯಾ ||

ಉಂಡು ಉಂಡು ಹೋಗುವವರ ನೋಡಿ ನೋಡಿ  
ನಾಚಿತ್ತಯ್ಯಾ ಎನ್ನ ಮನ.  
ಎಡಹಿ ಎಡಹಿ ಹೋಗುವವರ ನೋಡಿ ನೋಡಿ  
ನಾಚಿತ್ತಯ್ಯಾ ಎನ್ನ ಮನ.  
ಉಣದೆ ಎಡಹದೆ ಹೋದಡೆ ಅವರೆ ಬಸವಾದಿ  
ಪ್ರಮಥರೆಂಬೆ;  
ಅವರೆ ನೀವೆಂದು ಭಾವಿಸುವೆನಯ್ಯಾ,  
ಕಪಿಸಿದ್ಧಮಲ್ಲಿಕಾರ್ಜುನಾ!



ಮಾಡಬಾರದು ಮಾಡಬಾರದು ಪರಸ್ತ್ರೀಸಂಗವ.  
ನೋಡಬಾರದು ನೋಡಬಾರದು ದೃಷ್ಟಿಯನೆತ್ತಿ ಪರದ್ರವ್ಯವ.  
ಕೂಡಬಾರದು ಕೂಡಬಾರದು ಕುಲವಿಲ್ಲದವನಲ್ಲಿ.  
ಆಡಬಾರದು ಆಡಬಾರದು ದುರ್ವಿಷಯಗಳಲ್ಲಿ.  
ಮಾಡಿ ನೋಡಿ ಕೂಡಿ ಆಡಿದಡೆ ಈಡು ನೋಡಾ,  
ಯಮ ಮಾಡಿದ ಪುಳುಗೊಂಡಕ್ಕೆ, ಏಲೆ ಬಿಲ್ಲೇಶಾ,  
ಕಪಿಲಸಿದ್ಧಮಲ್ಲಿಕಾರ್ಜುನಾರ್ಯನ ಸಾನ್ನಿಧ್ಯದಲ್ಲಿ ಕೇದಾರ  
ಗುರು ಸಾಕ್ಷಿಯಾಗಿ.

ತನು ಒಂದು ದ್ವೀಪ, ಮನ ಒಂದು ದ್ವೀಪ,  
ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ-  
ಇಂತೀ ನಾಲ್ಕು ದ್ವೀಪದಡೆಯ ಬೆಸೆಗೊಂಬಡೆ  
ಗುಹೇಶ್ವರ - ನಿಮ್ಮ ಸ್ಥಾನಗಳು

## ಅಕ್ಕಮಹಾದೇವಿ ವಚನ

ಆಹಾರವ ಕಿರಿದು ಮಾಡಿರಣ್ಣಾ,  
ಆಹಾರವ ಕಿರಿದು ಮಾಡಿ,  
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ.  
ಆಹಾರದಿಂದ ನಿಂದ್ರೆ, ನಿಂದ್ರೆಯಿಂದ ತಾಮಸ, ಅಜ್ಞಾನ, ಮೈಪುರಹು,  
ಅಜ್ಞಾನದಿಂದ ಕಾಮವಿಕಾರ ಹೆಚ್ಚಿ,  
ಕಾಮವಿಕಾರ, ಮನೋವಿಕಾರ, ಇಂದ್ರಿಯ ವಿಕಾರ  
ಭಾವವಿಕಾರ, ವಾಯು ವಿಕಾರವನ್ನುಂಟು ಮಾಡಿ,  
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತೀಪೋಷಣ ಬೇಡ  
ಅತಿ ಪೋಷಣೆ ಮೃತ್ಯುವೆಂಬುದು ಜಪತಪ ಧ್ಯಾನ ಧಾರಣ  
ಪೂಜೆಗೆ ಸೂಕ್ಷ್ಮದಿಂದ ತನುಮಾತ್ರವಿದ್ದರೆ ಸಾಲದೆ?  
ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂಬುದು.  
ತನು ಪೋಷಣೆಯಿಂದ ತಮಸ ಹೆಚ್ಚಿ, ಅಜ್ಞಾನದಿಂದ ವಿರಕ್ತಿ  
ಹನಿ, ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ  
ಕಾರಣ, ಚೆನ್ನ ಮಲ್ಲಿಕಾರ್ಜುನನೊಲಿಸ ಬಂದ ಕಾಯವ  
ಕೆಡಿಸದೆ ಉಳಿಸಿಕೊಳ್ಳಿರಯ್ಯಾ||

ಬೆಟ್ಟದ ಮೇಲೊಂದು ಮನೆಯ ಮಾಡಿ  
ಮೃಗಗಳಿಗಂಜಿದಡೆಂತಯ್ಯಾ?  
ಸಮುದ್ರದ ತಡಿಯಲೊಂದು ಮನೆಯ ಮಾಡಿ  
ನೊರೆತೆರೆಗಳಿಗಂಜಿದಡೆಂತಯ್ಯಾ?  
ಸಂತೆಯೊಳಗೊಂದು ಮನೆಯ ಮಾಡಿ  
ಶಬ್ದಕ್ಕೆ ನಾಚಿದಂಡೆಂತಯ್ಯಾ?  
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ  
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ  
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಚಂದನವ ಕಡಿದು ಕೊರೆದು ತೇದಡೆ  
ನೊಂದವೆಂದು ಕಂಪ ಬಿಟ್ಟಿತ್ತೇ?  
ತಂದು ಸುವರ್ಣವ ಕಡಿದೊರೆದಡೆ  
ಚೆಂದು ಕಳಂಕ ಹಿಡಿಯಿತ್ತೇ?  
ಸಂದುಸಂದ ಕಡಿದ ಕಟ್ಟನು ತಂದು  
ಗಾಣದಲ್ಲಿಕ್ಕೆ ಅರಿದೆಡೆ  
ಬೆಂದು ಪಾಕಗೊಳ ಸಕ್ಕರೆಯಾಗಿ ನೊಂದನೆಂದು ಸಿಹಿಯ  
ಬಿಟ್ಟಿತ್ತೇ?  
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು  
ಮುಂದಿಳುಹಲು ನಿಮಗೇ ಹಾನಿ.  
ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ  
ನೀ ಕೊಂದಡೆಯೂ ಶರಣೆಂಬುದ ಮಾಣೆ ||

ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು  
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು  
ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ  
ತಮ್ಮೊಳಗಿದ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನನಾ.

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ  
ಹಾವಿನ ಸಂಗವೇ ಲೇಸು ಕಂಡಯ್ಯ.  
ಕಾಯದ ಸಂಗದ ವಿವರಿಸಬಲ್ಲಡೆ  
ಕಾಯದ ಸಂಗವ ಲೇಸು ಕಂಡಯ್ಯ.  
ತಾಯಿ ರಕ್ತಸಿಯಾದಂತೆ ಕಾಯವಿಕಾರವು  
ಚೆನ್ನಮಲ್ಲಿಕಾರ್ಜುನಯ್ಯಾ  
ನೀನೊಲಿದವರು ಕಾಯಗೊಂಡಿದ್ದರನಬೇಡ ||

ಹೆದರದಿರು ಮನವೆ, ಬೆದರದಿರು ತನುವೆ  
ನಿಜವನರಿತು ನಿಶ್ಚಿಂತನಗಿರು  
ಫಲವಾದ ಮರೆನಕಲ್ಲಲಿ ಇಡುವುದೊಂದು ಕೋಟಿ,  
ಎಲವದಮರನ ಇಡುವರೊಬ್ಬರ ಕಾಣೆ  
ಭಕ್ತಿಯುಳ್ಳವರ ಬೈವರೊಂದು ಕೋಟಿ  
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ  
ನಿಮ್ಮ ಶರಣರ ನುಡಿಯೇ ಎನಗೆ ಗತಿ, ಸೋಪಾನ,  
ಚೆನ್ನಮಲ್ಲಿಕಾರ್ಜುನ.

ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ?  
ನೀನು ಬಹಿರಂಗ ವ್ಯವಹಾರದೂರಸ್ಥನು.  
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ?  
ನೀನು ವಾಚ್ಛನಕೃತೀತನು.  
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ?  
ನೀನು ನಾದಾತೀತನು.  
ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ?  
ನೀನು ಮತಿಗತೀತನು.  
ಹೃದಯ ಕಮಲ ಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?  
ನೀನು ಸರ್ವಾಂಗ ಪರಿಪೂರ್ಣನು.  
ಒಲಿಸಲೆನ್ನಳವಲ್ಲ; ನೀನೊಲಿವುದೆ ಸುಖವಯ್ಯಾ  
ಚೆನ್ನಮಲ್ಲಿಕಾರ್ಜುನಯ್ಯಾ.

ಲೋಕದ ಚೇಷ್ಟೆಗೆ ರವಿ ಬೀಜಾವಾದಂತೆ  
ಕರಣಂಗಳ ಚೇಷ್ಟೆಗೆ ಮನವೇ ಬೀಜ.  
ಎನ್ನಗುಳದೊಂದು ಮನ.  
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ  
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ?

ಈಳೆ, ನಿಂಬೆ ಮಾವು ಮಾದಲಕ್ಕೆ  
ಹುಳಿನೀರನೆರೆದವರಾರಯ್ಯಾ?  
ಕಬ್ಬು ಬಾಳೆ ಹಲಸು ನಾರಿವಾಳಕೆ  
ಸಿಹಿನೀರ ನೆರೆದವರಾರಯ್ಯಾ?  
ಕಳವೆ ರಾಜಾನ್ಮ ಶಾಲ್ಯನ್ನಕ್ಕೆ  
ಓಗರದ ಉದಲವನೆರೆದವರಾರಯ್ಯಾ?

ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ  
ಪರಿಮಳದುದಕವನೆರೆದವರಾರಯ್ಯ?  
ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವು ಒಂದೇ.  
ಜಲವು ಹಲವು ದ್ರವ್ಯಗಳ ಕೂಡಿ ತನ್ನ ಪರಿ ಬೇರಾಗಿಹ  
ಹಾಗೆ  
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು  
ಹಲವು ಜಗಂಗಳ ಕೂಡಿಕೊಂಡಿದೇನು?  
ತನ್ನ ಪರಿ ಬೇರೆ.

ಮರಮರ ಮಥನಿಸಿ ಕಿಚ್ಚು ಹುಟ್ಟಿ  
ಸುತ್ತಣ ತರುಮರಾದಿಗಳ ಸುಡಲಾಯಿತ್ತು.  
ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ  
ಹೊದ್ದಿದ್ಧ ತನುಗುಣಾದಿಗಳ ಸುಡಲಾಯಿತ್ತು  
ಇಂತಿಪ್ಪ ಅನುಭಾವರ ಅನುಭಾವದ ತೋರಿ  
ಎನ್ನ ಒಡಲನುಳುಹಿಕೊಳ್ಳ ಚೆನ್ನಮಲ್ಲಿಕಾರ್ಜುನಾ||

ಹಾಲು ತುಪ್ಪವ ನುಂಗಿ ಬೇರಾಗಬಲ್ಲದೆ?  
ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರು?  
ಅಪಾಮಹಿಮ ಚೆನ್ನಮಲ್ಲಿಕಾರ್ಜುನಾ,  
ನೀನೆನ್ನೊಳಡಗಿಪ್ಪ ಪರಿಯ  
ಬೇರಿಲ್ಲದೆ ಕಂಡು ಕಣ್ಣೆರೆದೆನು.

ಅಂಬಿಗರ ಚೌಡಯ್ಯನ ವಚನಗಳು  
ನಿದ್ರೆಗೈದರೆ ಜಡದೇಹಿ ಎಂಬರು  
ಎದ್ದಿದ್ದರೆ ಚಕೋರನೆಂಬರು  
ಇಂತೀ ಜನಮೆಚ್ಚಿ ನಡೆದವರ  
ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆಮಾಡು  
ಮನೆಮಾಡು ಎಂದಾತ ನಮ್ಮ ಅಂಬಿಗರ ಚೌಡಯ್ಯ.  
ಅಯ್ಯ! ಪಾಷಾಣಕ್ಕೆ ಗಿರಿ ಸವೆದವು.  
ಪತ್ರಗೆ ತರು ಸವೆದವು.  
ಸಪ್ತಸಾಗರಂಗಳು ಮಜ್ಜನಕ್ಕೆ ಸವೆದವು.  
ಅಗ್ನಿ ಧೂಪಕ್ಕೆ ಸವೆಯಿತ್ತು. ವಾಯು ಕಂಪಿತಕ್ಕೆ ಸವೆಯಿತ್ತು.

ಉಘೆ! ಜಾಂಗು ಭಲಾ!ಎಂಬ ಶಬ್ದ ಸವೆಯಿತ್ತು  
ಎನ್ನಗಿನ್ನೆಂತೂ  
ಉಮೇಶನ ಶರಣರು ಮಹಮನೆಯಲ್ಲಿ ಶಿವಲಿಂಗಾರ್ಚನೆಗೆ  
ಕುಳ್ಳಿದ್ದಡೆ,  
ನಾನವರ ಪಾದರಕ್ಷೆಯ ಕಾಯ್ದುಕೊಂಡಿದ್ದೇನೆಂದ ನಂಬಿಗ  
ಚೌಡಯ್ಯ.

ಅರ್ಚನೆಯ ಮಾಡುವಲ್ಲಿ ಆವೇಶ ಅರಿತಿರಬೇಕು.  
ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು.  
ಕೂಡುವ ಕೊಂಬಲ್ಲಿ ಸರ್ವಭೂತಹಿತನಾಗಿರಬೇಕು.  
ಇಂತೀ ಸಡಗರಸಿಕೊಂಡಿಪ್ಪಾತನ ಅಡಿಗರಗುವೆ  
ನೆಂದನಂಬಿಗರಚೌಡಯ್ಯ.  
ಉಂಡರೆ ಭೂತನೆಂಬರು.  
ಉಣದಿದ್ದರೆ ಚಕೋರನೆಂಬರು  
ಭೋಗಿಸಿದರೆ ಕಾಮಿಯೆಂಬರು  
ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮ ಎಂಬರು  
ಊರೊಳಗಿದ್ದರೆ ಸಂಸಾರಿ ಎಂಬರು  
ಅಡವಿಯೊಳಗಿದ್ದರೆ ಮೃಗಜಾತಿ ಎಂಬರು

ಕಟ್ಟಿದ ಲಿಂಗವ ಕಿರಿದುಮಾಡಿ  
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!  
ಇಂತಿಪ್ಪ ಲೊಟ್ಟಿಮೂಳರ ಕಂಡರೆ  
ಗಟ್ಟವುಳ್ಳ ಪಾದರಕ್ಷೆಯ ತೆಗೆದು ಕೊಂಡು  
ಲೊಟಲೊಟನೆ ಹೊಡೆಯಂದಾತ  
ನಮ್ಮ ಅಂಬಿಗರ ಚೌಡಯ್ಯ.

ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ  
ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು  
ಅಕ್ಕಿ ಕಣಕಣವಕೊಂಡು ಹೋಗುವ ಗುರುವಿನ ಕಂಡರೆ  
ಕೆಡವಿ ಹಾಕಿ ಮೂಗನೆ ಕೊಯ್ದು ಇಂಟುಂಗಿಯ ಕಲ್ಲಿಗೆ ತಿಕ್ಕಿ  
ಸಾಸಿವೆಯ ಹಿಟ್ಟನೆ ತಳಿದು  
ಮೇಲೆ ಲಿಂಬಿಯ ಹುಳಿಯ ಹುಳಿಯನೆ ಹಿಂಡಿ  
ಪಡುವ ಗಾಳಿಗೆ ಹಿಡಿಯೆಂದಾತ  
ನಮ್ಮ ಅಂಬಿಗರ ಚೌಡಯ್ಯ.

ಕಲ್ಲದೇವರ ಪೂಜೆಯ ಮಾಡಿ  
ಕಲಿಯುಗದ ಕತ್ತೆಗಳಾಗಿ ಹುಟ್ಟಿದರು.  
ಮಣ್ಣದೇವರ ಪೂಜಿಸಿ ಮಾನಹೀನರಾದರು.  
ದುರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.  
ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!  
ಜಗದ್ಭರಿತವಾದ ಪರಶಿವನೊಳಗೆ  
ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ  
ನಮ್ಮ ಅಂಬಿಗರ ಚೌಡಯ್ಯ.